

ಬ್ರಹ್ಮ ಬೆಂಗಳೂರು ಮಹಾನಗರ ಪಾಲಕೆ

ಕರ್ತಾರ್ಪಣ ಅಧಿಕಾರಿಗಳ ಕಳೆಲ (ಶಾಂತಿನಗರ) ವಲಯ


ನಂಜ್ಞಾನ್ 4(1)(ಎ) ಮತ್ತು 4(1) (ಬಿ) ರ ಪ್ರಕಾರ ವಿವರಗಳನ್ನು ತಯಾರಿಸಿ ಅಂತರಾಳದಲ್ಲಿ ಪ್ರಕಟಿಸುವ
ವಿವರಗಳು

I. ಕರ್ತಾರ್ಪಣಾಧಿಕಾರಿಗಳ ಕಳೆರಿಯ ಕಾರ್ಯಗಳು ಮತ್ತು ಕರ್ತವ್ಯಗಳು:

(ಅ) ಕಳೆರಿಯ ಹೆಸರು :

ಕರ್ತಾರ್ಪಣ ಅಧಿಕಾರಿ,
ಶಾಂತಿನಗರ ವಲಯ
12ನೇ ಮಹಡಿ, ಹಿ.ಯು.ಕಟ್ಟಡ,
ಎಂ.ಜಿ. ರಸ್ತೆ,
ಬೆಂಗಳೂರು. ಫೋನ್: 22975832

(ಆ) ರಚನೆ:



ಕರ್ತಾರ್ಪಣ ಅಧಿಕಾರಿ ರವರ ಕಳೆರಿ ಸಿಬ್ಬಂದಿ ವಿಭಾಗ



ಪ್ರ.ದ.ಸಹಾಯಕರು | ಡಿ.ದ.ಸಹಾಯಕರು | ಬೆರಳಿಕ್ಷಣಾರ್ಥಿ | ನಾ.ದ.ನೋಕರರು

(ಇ) ಕಾರ್ಯಗಳು ಮತ್ತು ಕರ್ತವ್ಯಗಳು:-

ಕರ್ತಾರ್ಪಣ ಇಲಾಖೆಯು ಬೆಂಗಳೂರು ಮಹಾನಗರ ಪಾಲಕೆಯುಲ್ಲ ಒಂದು ಪ್ರಮುಖವಾದ ಇಲಾಖೆಯಾಗಿರುತ್ತದೆ. ಈ ಇಲಾಖೆಯು 1976 ಕೆ.ಎಂ.ಸಿ. ಕಾರ್ಯದ ಅಡಿಯಲ್ಲ ಆಸ್ತಿಗಳಿಗೆ ಕರ್ತಾರ್ಪಣ ನಿರ್ದಿಷ್ಟಿಸಿ, ಆಸ್ತಿ ತೆರಿಗೆಯನ್ನು ವಸೂಲ ಮಾಡುವ ಮೂಲಕ ಪಾಲಕೆಯ ಬೊಕ್ಕಿನಕ್ಕೆ ಪ್ರಮುಖವಾದ ವರಮಾನವನ್ನು ತಂದುಕೊಡುವ ಪಾತ್ರವನ್ನು ವಹಿಸುತ್ತದೆ. ಈ ಇಲಾಖೆಯ ಮುಖ್ಯಸ್ಥರಾದ ಜಂಟಿ ಆಯುಕ್ತರು (ಪೂರ್ವ) / ಉಪ ಆಯುಕ್ತರು (ಕರ್ತಾರ್ಪಣ), ರವರ ಅಧಿನಿರ್ದಲ್ಲ ಕಾರ್ಯ ನಿರ್ವಹಿಸುತ್ತದೆ. ಹಾಗೂ ನಗರ ಪಾಲಕೆಯ ವ್ಯಾಪ್ತಿಯಲ್ಲಿನ ಆಸ್ತಿಗಳ ಬಾತಾ ನೊಂದಾವಣೆ / ವರ್ಗಾವಣೆ / ಒಂದುಗೂಡಿನುವಿಕೆ / ಕರ್ತಾರ್ಪಣ ಪರಿಷ್ಕರಣೆ ಹಾಗೂ ವಿಭಜನೆ ಕೆಲಸಗಳನ್ನು ನಿರ್ವಹಿಸಿ ನಾವೆಜನಿಕರಿಗೆ ಬಾತಾ ಪ್ರಮಾಣ ಪತ್ರ / ನಕಲುಗಳು / ವಾಸ ಸ್ಥಳದ ದೃಢೀಕರಣ ಪತ್ರ ನೀಡಿ, ಆಸ್ತಿ ಮಾಲೀಕರುಗಳಿಗೆ ಸೇವೆ ಸಲ್ಲಿಸುತ್ತದೆ. ನಗರ ಪಾಲಕೆ ಆಸ್ತಿಗಳ ಗುತ್ತಿಗೆ ಹಾಗೂ ಬಾಡಿಗೆಗೆ ನೀಡಿರುವ ಬಗ್ಗೆ ಮಾಹಿತಿಗಳನ್ನು ನಿರ್ವಹಿಸುವುದರ ಬಗ್ಗೆ ಪರಿಶೀಲನೆ ಹಾಗೂ ನಗರ ಪಾಲಕೆ ಆಸ್ತಿಗಳ ಸಂರಕ್ಷಣೆ ಬಗ್ಗೆ ಸೂಕ್ತ ಕ್ರಮ ಜರುಗಿಸುವುದು.

II. ಅಧಿಕಾರಿ ಮತ್ತು ಸಿಬ್ಬಂದಿಗಳ ಅಧಿಕಾರ ಮತ್ತು ಕರ್ತವ್ಯಗಳು:

ಕ್ರಮ ಸಂಖ್ಯೆ	ಅಧಿಕಾರಿ ಮತ್ತು ಸಿಬ್ಬಂದಿಗಳ ಹೆಸರು ಮತ್ತು ಮುದ್ದೆ	ಕರ್ತವ್ಯಗಳು
	ಕಂದಾಯ ಅಧಿಕಾರಿ	
1	ಶ್ರೀಮತಿ. ಹೆಚ್. ವೇದವತಿ	<p>ಪಾಲಕೆಯ ಪೂರ್ವ ವಿಭಾಗದ ಎರಡು ಉಪ ವಿಭಾಗಗಳ (ಸಹಾಯಕ ಕಂದಾಯ ಅಧಿಕಾರಿ ಶಾಂತಿನಗರ ಮತ್ತು ದೊಮ್ಮೆಲೂರು) ಮುಖ್ಯಸ್ಥರಾಗಿದ್ದು, ಈ ಉಪವಿಭಾಗಗಳ ಸಹಾಯಕ ಕಂದಾಯಾಧಿಕಾರಿಗಳ ಕೆಲಸ ಕಾರ್ಯಗಳ ಮೇಲ್ಪಣಿಕಾರಕರಾಗಿರುತ್ತಾರೆ. ಕಂದಾಯ ವಸೂಲಾತಿಯ ಮೇಲ್ಪಣಿಕಾರಣೆ, ೨೦೦೦ ಜರ್ಡರ ಅಡಿಗಳವರೆಗಿನ ಅಳತೆಯ ನಿರ್ವಹಣೆಗಳನ್ನು ಕಟ್ಟಡಗಳಿಗೆ ಕಂದಾಯ ನಿಗದಿ ಪಡಿಸುವ, ಪರಿಷ್ಕರಿಸುವ, ಹಾಗೂ ೨೦೦೦ ಅಡಿಯಿಂದ ೬೦೦೦ ಅಡಿಗಳ ಆಸ್ತಿಗಳ ಅಪೀಲು ಮೇಲ್ಪಣಿಗಳ ವಿಚಾರಣೆ ಮಾಡಿ ತೀವ್ರಾನ ತೆಗೆದುಕೊಳ್ಳುವ ಅಧಿಕಾರ, ೪೦೦೦ ಜರ್ಡರ ಅಡಿಗಳ ನಿರ್ವಹಣೆ/ಕಟ್ಟಡಗಳ ಖಾತಾ ನೋಡಾವಣೆ, ಖಾತಾ ವಿಭಜನೆ, ಖಾತಾ ಒಂದುಗೂಡಿಸುವಿಕೆ ಪ್ರಸ್ತಾವನೆಗಳ ಅನುಮೋದನೆ ಅಧಿಕಾರ, ೪೦೦೦ ಜರ್ಡರ ಅಡಿಗಳ ಮೇಲ್ಪಣಿ ನಿರ್ವಹಣೆಗಳ ಕಟ್ಟಡಗಳ ಉಪ ಸಂಖ್ಯೆ ನಿರ್ದಿಷ್ಟ ಕಂದಾಯ ನಿಗದಿಪಡಿಸುವ, ಖಾತಾ ನೋಡಾಯಿಸುವ, ಖಾತಾ ವಿಭಜನುವ, ಖಾತಾ ಒಂದುಗೂಡಿಸುವ ಪ್ರಸ್ತಾವನೆಗಳನ್ನು ಪರಿಶೀಲನೆ ಶಿಫಾರಸ್ಸು ಮಾಡುವ ಅಧಿಕಾರ ವಾಸದ ದೃಢೀಕರಣ ಪತ್ರ ನಿರ್ದುವ ಅಧಿಕಾರ, ನಗರ ಪಾಲಕ ಆಸ್ತಿಗಳ ಗತಿಗೆ ಹಾಗೂ ಬಾಡಿಗೆ ನಿರ್ದಿರುವ ಬಗ್ಗೆ ಮಾಹಿತಿಗಳನ್ನು ನಿರ್ವಹಣುವುದರ ಬಗ್ಗೆ ಪರಿಶೀಲನೆ ಹಾಗೂ ನಗರ ಪಾಲಕ ಆಸ್ತಿಗಳ ಸಂರಕ್ಷಣೆ ಬಗೆ ಸೂಕ್ತ ಕ್ರಮ ಜರುಗಿಸುವುದು. ಹಾಗೂ ೧೬೩-ಶಾಂತಿನಗರ ವಿಧಾನಸಭಾ ಕ್ಷೇತ್ರದ ಜುನಾವಣಾ ಕಾರ್ಯಗಳ ಸಂಬಂಧಪಟ್ಟ ಕೆಲಸ ನಿರ್ವಹಣೆ.</p>
2	ಧೀರ್ಜಿಯ ದಜ್ಜೆ ಸಹಾಯಕರು	<p>ಅಧಿಇನ ಕಭೀರಿ ಹಾಗೂ ಮೇಲಾಧಿಕಾರಿಗಳಿಂದ ಬರುವ ಕಡತಗಳು ಹಾಗೂ ಪತ್ರಗಳನ್ನು ಸ್ವೀಕರಿಸುವುದು ಹಾಗೂ ರಣೆ ಮಾಡುವುದು. ಕಭೀರಿ ಸಿಬ್ಬಂದಿಗಳ ಬಂಧವಾಡೆಗೆ ಸಂಬಂಧಿಸಿದ ಕೆಲಸಗಳು ಹಾಗೂ ಸಿಬ್ಬಂದಿಗಳ ಬಂಧವಾಡೆಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳು ಮತ್ತು ಕಭೀರಿಯ ಮುಖ್ಯಸ್ಥರು ವಹಿಸುವ ಕೆಲಸಗಳು.</p> <p>ಶ್ರೀ. ಪ್ರಕಾಶ್.ವಿ.</p>

	ಪ್ರಥಮ ದಜೆ ಸಹಾಯಕರು	
3	ಶ್ರೀ.ಎಸ್.ಜಗದೀಶ (ಜುನಾವಣಾ ಗುಮಾಸ್ತರು)	163-ಶಾಂತಿನಗರ ವಿಧಾನಸಭಾ ಕ್ಷೇತ್ರದ ಕೆಲಸಗಳು ಹಾಗೂ ಜುನಾವಣ ಕಭೀರಿಗೆ ಮಾಹಿತಿಯನ್ನು ಕ್ರಾಡಿಕರಿಸಿ ಕಷ್ಟಹಿನ್ನಪುದು ಹಾಗೂ ಜುನಾವಣಾ ಆಯೋಗದಿಂದ ನಿರ್ದೇಶಿಸಿಲ್ಪಣ ಇತರೆ ಕೆಲಸಗಳು.
4	ಬೆರಳಿಕ್ಕಾರರು	ಕಭೀರಿಯ ಪತ್ರಗಳನ್ನು ಹಾಗೂ ವಿವರಣಾ ಪಟ್ಟಿಗಳನ್ನು ಬೆರಳಿಕ್ಕು ಮಾಡುವುದು ಜುನಾವಣಾ ಕೆಲಸಕ್ಕೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸುವುದು.
5	ಜಾಲಕರು	
6	ಶ್ರೀ.ಜ.ಸಿ.ಹನುಮಂತಯ್ಯ ನಾಲ್ಕನೇ ದಜೆ ನೌಕರರು ಶ್ರೀ. ಅಬ್ದುಲ್ ರಹೀಮ್, ಮತ್ತು ಶ್ರೀ.ಹೆಚ್.ಎಸ್.ಜಂದ್ರ ಶೇಖರ್	ಕಭೀರಿಗೆ ನಿಯೋಜಿತವಾದ ವಾಹನವನ್ನು ಅಧಿಕಾರಿಗಳು ಸೂಚಿಸುವ ಸ್ಥಳಗಳಗೆ ಕರೆದುಕೊಂಡು ಹೋಗುವುದು ಅಧಿಕಾರಿಗಳು ಹಾಗೂ ಕಭೀರಿ ಸಿಬ್ಬಂದಿಯವರು ತಿಳಿಸುವ ಕೆಲಸ ಕಾಯ್ದಣಿಗಳನ್ನು ನಿರ್ವಹಿಸುವ ಮತ್ತು ಉಪಾಲು ರವಾನಿಸುವ ಕೆಲಸ ಕಾಯ್ದ

III. ಮೇಲ್ಪಳಿಕಾರಣ ಮತ್ತು ಜವಾಬ್ದಾರಿಗಳನ್ನು ಒಳಗೊಂಡಂತೆ ತೀರ್ಮಾನ ಕೈಗೊಳ್ಳುವಲ್ಲಾ ಅನುಸರಿಸುವ ಕ್ರಮಗಳು:

ಸಾರ್ವಜನಿಕರಿಂದ ಸಹಾಯಕ ಕಂದಾಯ ಅಧಿಕಾರಿಗಳಗೆ ಬಂದಿರುವ ಅಜ್ಞಾನಗಳಲ್ಲಿನ 4000 ಜಡರ ಅಡಿಗಳ ಅಳತೆಯ ನಿರ್ವಹಣೆಗಳಲ್ಲಿನ ವಾತಾ ನೋಂದಾವಣೆ, ವಾತಾ ವಿಭಜನೆ ಹಾಗೂ ವಾತಾ ಒಂದುಗೂಡಿಸುವಿಕೆಯ ಪ್ರಸ್ತಾವನೆಗಳನ್ನು ಅನುಮೋದಿಸುವುದು ಹಾಗೂ 4000 ಜಡರ ಅಡಿಗಳ ಅಳತೆಯ ಮೇಲ್ಪಣ್ಣ ಆಸ್ತಿಗಳಗೆ ಸಂಬಂಧಿಸಿದ ಕಡತಗಳನ್ನು ಅನುಮೋದನೆಗೆ ಜಂಟ ಆಯುಕ್ತರಿಗೆ ಶಿಫಾರಸ್ಸು ಮಾಡುವುದು. ಪ್ರಸ್ತಾವನೆಗಳು ಹಾಗೂ ಅಜ್ಞಾನಗಳಲ್ಲಿನ ನ್ಯಾನೆಗಳ ಬಗ್ಗೆ ಟಪ್ಪಣಿ/ಸೂಚನೆಗಳನ್ನು ನೀಡುವುದು.

ಅಧಿನ ಉಪವಿಭಾಗಗಳಿಂದ ಯಾವುದೇ ಸಾರ್ವಜನಿಕ ಅಹವಾಲು/ದೂರುಗಳು ಬಂದಲ್ಲಿ ಸಂಬಂಧಿಸಿದ ಕಡತವನ್ನು ಪರಿಶೀಲನಾ ಸೂಕ್ತ ಟಪ್ಪಣಿ/ ಸೂಚನೆಗಳನ್ನು ನೀಡಲು ಕ್ರಮ ಜರುಗಿಸುವುದು. ಮೇಲಾದಿಕಾರಿಗಳ ಗಮನಕ್ಕೆ ತರಬೇತಾಗಿದ್ದಲ್ಲಿ ಸೂಕ್ತ ಟಪ್ಪಣಿಯೊಂದಿಗೆ ಮಂಡಿಸುವುದು. ಹಾಗೂ ಕಂದಾಯ ನಿಗದಿ ಮತ್ತು ಪರಿಷ್ಕರಣೆ ಬಗ್ಗೆ ಬಂದ ಮೇಲ್ನಾವಿ ಅಜ್ಞಾನ (2001 ರಿಂದ 6000 ವರದ ಅಡಿಗಳ ಅಳತೆಯ ನಿರ್ವಹಣೆಗಳ) ವಿಜಾರಣೆ ಹಾಗೂ ವಿಲೇವಾರಿ ಮಾಡುವುದು.

IV. ಕಾಯ್ದ ನಿರ್ವಹಿಸುವಲ್ಲಾ ಅನುಸರಿಸುವ ಮಾನದಂಡಗಳು:

1976 ರ ಕೆ.ಎಂ.ಸಿ. ಕಾಯ್ದ ಅಡಿಯಲ್ಲಿನ ನಿಯಮಾನುಸಾರ ಹಾಗೂ ಮಾನ್ಯ ಆಯುಕ್ತರು / ಜಂಟ ಆಯುಕ್ತರು / ಉಪ ಆಯುಕ್ತರು (ಕಂದಾಯ) ರವರುಗಳಿಂದ ನೀಡಲಾಗಿರುವ ಸೂಚನೆಗಳನ್ನು ಪಾಲಿಸಿ ಸೂಕ್ತ ಕ್ರಮ ವಹಿಸಲಾಗುವುದು.

V. ಅದರ ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ಅಥವಾ ಅದರ ಉದ್ದೇಶಗಳು ಬಹುದ್ವಾ ನಿಯಮಗಳು ವಿನಿಯೋಜಿಗಳು, ಅನುಸೂಚಿಗಳು, ಕೈಗಿಡಿಗಳು ಮತ್ತು ದಾಖಲೆಗಳನ್ನು:

1976 ರ ಕೆ.ಎಂ.ಸಿ. ಕಾರ್ಯದಲ್ಲಿ ಅನ್ವಯ ಹಾಗೂ ಆಯಾ ಸಮಯಕ್ಕೆ ಆಯುಕ್ತರು ನೀಡಲು ಸೂಚನೆಯಂತೆ ಕಾರ್ಯ ನಿರ್ವಹಣೆ ಹಾಗು ತತ್ವದಿಂದಿರುವುದು.

VI. ಇಲಾಖೆ ಹೊಂದಿರುವ ದಾಸ್ತಾವೇಜುಗಳ ಪಟ್ಟಿ:

- 1] ಸ್ಟ್ರೋ ಮಸ್ತಕ (ರಿಜಿಸ್ಟ್ರೇಷನ್)
- 2] ಹಾಜರಾತಿ ಮಸ್ತಕ
- 3] D.C. Bill Book (ಸಾದಿಲ್ಲಾರು ಜಿಲ್ಲಾನ ಮಸ್ತಕ)
- 4] ವಿಷಯವಹಿಗಳು
- 5] ಬಂಡವಾಡೆ ವಿತರಣೆ ಮಸ್ತಕ
- 6] ಚೆಕ್ ಪ್ರೈಸ್ಕೃತ ಮಸ್ತಕ
- 7] ಹಕ್ಕು ಮಾಹಿತಿ ಅಜಿಗಳ ದಾಖಲೆ ಮಸ್ತಕ, ಮೇಲ್ಮೈ ಅಜಿಗಳ ನಿರ್ವಹಣೆ ಮಸ್ತಕ.
- 8] ನಗದು ಮಸ್ತಕ (PETTY CASH BOOK)

VII. ಅದರ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಾವೇಜನಿಕರೊಡನೆ ಸಮಾಲೋಚನೆಯಲ್ಲಿ ಅಥವಾ ಅವರ ಪ್ರಾತಿನಿಧ್ಯವಿರುವಂತೆ ಮಾಡಲು ಇರುವಂಥ ಯಾವುದೇ ವ್ಯವಸ್ಥೆಯ ವಿವರಗಳು:

ಕಂದಾಯ ವಸೂಲಾತಿ ಹಾಗೂ ಕಂದಾಯ ನಿಗದಿಪಡಿಸಲು ನಿಗದಿ ಪಡಿಸಿರುವ ದರಗಳ ಬಗ್ಗೆ ನಾವೇಜನಿಕರೊಂದಿಗೆ ಸಮಾಲೋಚನೆ ನಡೆಸಿ ಅಭಿಪ್ರಾಯಗಳನ್ನು ಪಡೆದುಕೊಳ್ಳುವುದು.

VIII. ಮಂಡಳಗಳು

ಅನ್ವಯನುವುದಿಲ್ಲ.

IX. ಮಾಹಿತಿ ಕೇಂದ್ರದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ನಿರ್ದೇಶಿಕೆ:

ಕ್ರಮ ಸಂಖ್ಯೆ	ಹೆಸರು ಮತ್ತು ಹುದ್ದೆ	ಕಭೆರಿ ವಿಜಾಸ	ದೂರವಾಣಿ ಸಂಖ್ಯೆ
1	ಶ್ರೀಮತಿ.ಹೆಚ್.ವೆದವತ್ತಿ ಕಂದಾಯ ಅಧಿಕಾರಿ, ಶಾಂತಿನಗರ ವಿಭಾಗ	12ನೇ ಮಹಡಿ, ಹಿ.ಯು.ಕಟ್ಟಡ, ಎಂ.ಜಿ. ರಸ್ತೆ, ಬೆಂಗಳೂರು-೫೬೦೦೦೧	22975832
2	ಶ್ರೀ.ಎಸ್.ಜಗದೀಶ ಪ್ರಥಮ ದಾಖಲೆ ಸಹಾಯಕರು (ಜುನಾವಣಾ ಕಾರ್ಯಗಳು)	- do -	22975832
3	ಶ್ರೀ. ವಿ.ಪ್ರಕಾಶ್ ದ್ವಿತೀಯ ದಾಖಲೆ ಸಹಾಯಕರು	- do -	22975832

4	ಬೆರಳಜ್ಞಗಾರರು	- do -	22975832
5	ಶ್ರೀ. ಜಿ.ಸಿ.ಹನುಮಂತಯ್ಯ ಜಾಲಕರು	- do -	22975832
6	ಶ್ರೀ. ಅಬ್ಜುಲ್ ರಹೀಮ್, ಮತ್ತು ಶ್ರೀ.ಹೆಚ್.ಎನ್.ಜಂಡ್ ಶೇಖರ್	- do -	22975832

X. ನಿಯಮಾನುಸಾರ ಅಧಿಕಾರಿಗಳು ಮತ್ತು ಸಿಫ್ಟಂದಿ ವರ್ಗದವರು ಪಡೆಯುತ್ತಿರುವ ಮಾಸಿಕ ಪೇತನದ ವಿವರಗಳು

ಕ್ರಮ ಸಂಖ್ಯೆ	ಹೆಸರು ಮತ್ತು ಹುದ್ದೆ	ಪೇತನ ಶ್ರೇಣಿ	ಮೂಲ ಪೇತನ
1	ಶ್ರೀಮತಿ.ಹೆಚ್.ವೇದವತಿ ಕಂದಾಯ ಅಧಿಕಾರಿ	18150-26925	22650-00
2	ಶ್ರೀ.ಎನ್.ಜಗದೀಶ ಪ್ರಥಮ ದಜೀನ ಸಹಾಯಕರು	7275-13350	10500-00
3	ಶ್ರೀ. ವಿ.ಪ್ರಕಾಶ್ ಡಿತೀಯ ದಜೀನ ಸಹಾಯಕರು	5800-10500	9750-00
4	ಬೆರಳಜ್ಞಗಾರರು	-	-
5	ಶ್ರೀ. ಜಿ.ಸಿ.ಹನುಮಂತಯ್ಯ ಜಾಲಕರು	5800-10500	7275-00
6	ಶ್ರೀ. ಅಬ್ಜುಲ್ ರಹೀಮ್, ಮತ್ತು ಶ್ರೀ.ಹೆಚ್.ಎನ್.ಜಂಡ್ ಶೇಖರ್	5200-8200	7450-00 6800-00

XI. 2008-2009ನೇ ಯಾವ ಅಯವ್ಯಯದಲ್ಲ ಲೆಕ್ಕ ಶೀಂಗಣಕೆಯಡಿಯಲ್ಲ ನಿಗದಿಪಡೆಸಲಾದ ಅನುದಾನ ವಿವರಗಳು:

ಯಾವುದೂ ಇಲ್ಲ.

XII. ಹಂಜಿಕೆ ಮಾಡಲಾದ ಮೊಬಿಲಿಗನ್ನೊಳಗೊಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು:

ಯಾವುದೂ ಇಲ್ಲ.

XIII. ಅದು ನೀಡಿರುವ ರಿಯಾಯಿತಿಗಳನ್ನು, ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರಗಳು:

ಯಾವುದೂ ಇಲ್ಲ.

XIV. ಅದರ ಬಳ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯಾನಾಳನ ರೂಪಕ್ಕೆ ಪರಿವರ್ತಿಸಿರುವ ಮಾಹಿತಿಗೆ ಸಂಬಂಧಿಸಿದ ವಿವರಗಳು:

ಯಾವುದೂ ಇಲ್ಲ.

XV. ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಳ್ಳ ಅದರ ಕೆಲಸದ ಸಮಯವನ್ನೂ ಕೊಂಡಂತೆ ಮಾಹಿತಿ ಹೊಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳೂ

ಯಾವುದೂ ಇಲ್ಲ.

XVI. ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರ ವಿವರಗಳು:

ಶ್ರೀ. ಶ್ರೀ ಶಿವಶಂಕರ್, ಜಂಟ ಆಯುಕ್ತರು (ಪೂರ್ವ) – ಅಹಿಲು ಅಧಿಕಾರಿಗಳು.

ಶ್ರೀ. ಹೆಚ್. ವೇದವತ್ತಿ, ಕಂದಾಯ ಅಧಿಕಾರಿ (ಶಾಂತಿನಗರ) – ಸಾರ್ವಜನಿಕ ಮಾಹಿತಿ ಅಧಿಕಾರಿ.

XVII. ನಿಯಮಿಸಬಹುದಾದಂತಹ ಇತರ ಮಾಹಿತಿಯನ್ನು ಪ್ರಕಟಿಸಣತಕ್ಕದ್ದು ಮತ್ತು ಆ ತರುವಾಯ ಪ್ರತಿ ವರ್ಷ ಈ ಪ್ರಕಟಣೆಗಳನ್ನು ಅಂದಿನವರೆಗೆ ಪರಿಷ್ಕರಿಸಣತಕ್ಕದ್ದು:

ಕಂದಾಯ ಇಲಾಖೆಗೆ ಸಂಬಂಧಿಸಿದ ಸಾಮಾನ್ಯ ಮಾಹಿತಿಗಳನ್ನು ನಗರ ಪಾಲಕೆಯ ವೆಬ್‌ಸೈಟ್‌ನಲ್ಲ ಅಳವಡಿಸಲಾಗಿದೆ. ಪಾಲಕ ವೆಬ್‌ಸೈಟ್ ವಿಳಾಸ www.bbmp.gov.in

ಕಂದಾಯ ಅಧಿಕಾರಿ
ಶಾಂತಿನಗರ ವಲಯ
ಬೃಹತ್ ಬೆಂಗಳೂರು ಮಹಾನಗರ ಪಾಲಕೆ